



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ Part - IV	ಬೆಂಗಳೂರು, ಗುರುವಾರ, ೨೬, ಸೆಪ್ಟೆಂಬರ್, ೨೦೨೪(ಅಶ್ವಯುಜ, ೦೪, ಶಕವರ್ಷ, ೧೯೪೬) BENGALURU, THURSDAY, 26, SEPTEMBER, 2024(AASHWAYUJA, 04, SHAKAVARSHA, 1946)	ನಂ. ೪೫೩ No.453
----------------------	---	-------------------

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆ (ಚುನಾವಣೆಗಳು)

ಅಧಿಸೂಚನೆ

ಸಂಖ್ಯೆ: ಸಿಆಸುಇ 22 ಚುವಿಪ 2024, ಬೆಂಗಳೂರು, ದಿನಾಂಕ: 26ನೇ ಸೆಪ್ಟೆಂಬರ್ 2024

ಈ ಕೆಳಕಂಡ ಭಾರತ ಚುನಾವಣಾ ಆಯೋಗದ ಅಧಿಸೂಚನೆ ಸಂಖ್ಯೆ. 100/ಕೆಟಿ-ಎಲ್‌ಸಿ/11/2024-ಎಲ್‌ಎಸಿ, ದಿನಾಂಕ: 26ನೇ ಸೆಪ್ಟೆಂಬರ್ 2024ರ ಅಧಿಸೂಚನೆಯನ್ನು ಸಾಮಾನ್ಯ ಮಾಹಿತಿಗಾಗಿ ಈ ಕೆಳಗೆ ಪ್ರಕಟಿಸಲಾಗಿದೆ :-

ಭಾರತ ಚುನಾವಣಾ ಆಯೋಗ

ನಿವಾಚನ ಸದನ, ಅಶೋಕ ರಸ್ತೆ, ನವದೆಹಲಿ-110001

ದಿನಾಂಕ: 26ನೇ ಸೆಪ್ಟೆಂಬರ್ 2024

04 ಅಶ್ವಯುಜ, 1946 (ಶಕ)

ಅಧಿಸೂಚನೆ

ಸಂಖ್ಯೆ. 100/ಕೆಟಿ-ಎಲ್‌ಸಿ/11/2024-ಎಲ್‌ಎಸಿ :- ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರು ಕರ್ನಾಟಕ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕಾರಣದಿಂದ 05.01.2028ರ ವರೆಗೆ ಇದ್ದಂತಹ ಅವರ ಅಧಿಕಾರಾವಧಿಯು ಮುಂಚಿತವಾಗಿ 15ನೇ ಜೂನ್ 2024ರಂದು ತೆರವುಗೊಂಡಿದ್ದರಿಂದ: ಹಾಗೂ

ಅದರಂತೆ, ತೆರವಾದ ಸ್ಥಾನವನ್ನು ಭರ್ತಿ ಮಾಡುವ ಉದ್ದೇಶದಿಂದ ಉಪಚುನಾವಣೆಯನ್ನು ನಡೆಸಬೇಕಿದ್ದು :

3. ಆದ್ದರಿಂದ, ಈಗ, ಪ್ರಜಾ ಪ್ರತಿನಿಧಿ ಕಾಯಿದೆ, 1951 (1951 ರ 43)ರ ಕಲಂ 151, 30 ಮತ್ತು 56ರ ಅನುಸಾರವಾಗಿ, ಭಾರತ ಚುನಾವಣಾ ಆಯೋಗವು ಈ ಮೂಲಕ :-

(ಎ) ಸದರಿ ಅಧಿನಿಯಮದ ಉಪಬಂಧಗಳು ಮತ್ತು ಅದರಡಿಯಲ್ಲಿ ರಚಿಸಿದ ನಿಯಮಗಳು ಹಾಗೂ ಆದೇಶಗಳಿಗನುಸಾರವಾಗಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ತೆರವಾದ ಸ್ಥಾನವನ್ನು 28ನೇ ಅಕ್ಟೋಬರ್ 2024 (ಸೋಮವಾರ)ರ ಮುಂಚಿತವಾಗಿ ಒಬ್ಬ ವ್ಯಕ್ತಿಯಿಂದ ಭರ್ತಿ ಮಾಡಲು ಕರೆ ನೀಡಿದೆ.

(೧)

(ಬಿ) ಸದರಿ ಚುನಾವಣೆಗೆ ಸಂಬಂಧಿಸಿದಂತೆ :-

- (ಎ) 03ನೇ ಅಕ್ಟೋಬರ್, 2024 (ಗುರುವಾರ), ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು;
- (ಬಿ) 04ನೇ ಅಕ್ಟೋಬರ್ 2024 (ಶುಕ್ರವಾರ), ನಾಮಪತ್ರಗಳ ಪರಿಶೀಲನೆಯ ದಿನಾಂಕವನ್ನು;
- (ಸಿ) 07ನೇ ಅಕ್ಟೋಬರ್, 2024 (ಸೋಮವಾರ), ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕವನ್ನು;
- (ಡಿ) 21ನೇ ಅಕ್ಟೋಬರ್, 2024 (ಸೋಮವಾರ), ಅಗತ್ಯವಾದರೆ ಮತದಾನದ ದಿನಾಂಕವಾಗಿ; ಮತ್ತು
- (ಇ) 28ನೇ ಅಕ್ಟೋಬರ್, 2024 (ಸೋಮವಾರ), ರ ಮುಂಚಿತವಾಗಿ ಚುನಾವಣೆಯನ್ನು ಪೂರ್ಣಗೊಳಿಸತಕ್ಕದ್ದೆಂದು
- ಗೊತ್ತುಪಡಿಸುತ್ತದ್ದೆಂದು ಮತ್ತು

(ಸಿ) ಅಗತ್ಯವಿದ್ದಲ್ಲಿ, ಮೇಲಿನ ಚುನಾವಣೆಗೆ ನಿರ್ದಿಷ್ಟಪಡಿಸಿದ ದಿನಾಂಕದಂದು ಮತದಾನವನ್ನು ನಡೆಸಬೇಕಾದಲ್ಲಿ ಬೆಳಿಗ್ಗೆ 8.00 ರಿಂದ 4.00 ಗಂಟೆವರೆಗೆ ಸಮಯವನ್ನು ನಿಗದಿಪಡಿಸಲಾಗಿದೆ.

ಆದೇಶಾನುಸಾರ

(ಸುಮನ್ ಕುಮಾರ್ ದಾಸ್)

ಕಾರ್ಯದರ್ಶಿ

(ಮಧು ಎ ಸಿ)

ಸಹಾಯಕ ಮುಖ್ಯ ಚುನಾವಣಾಧಿಕಾರಿ ಮತ್ತು
ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ
ಸಿ.ಆ.ಸು.ಇ (ಚುನಾವಣೆಗಳು)